



بِسْمِ اللَّهِ الرَّحْمَنِ الرَّحِيمِ
ಹರ್ಷ್‌ರತ್ ಉಸ್ತಾನ್(ರ)

(ಅಹ್ಮದಿಯಾ ಮುಸ್ಲಿಮ್ ಜಮಾಅತ್‌ನ ಐದನೇ ಖಿಲಾಫ, ಹರ್ಷ್‌ರತ್ ಮಿರ್ಜಾ ಮಸ್ರೂರ್ ಅಹ್ಮದ್, ಅವರು ಯು.ಕೆ.ಯ ಇಸ್ಲಾಮಾಬಾದ್‌ನ 'ಮಸ್ಜಿದ್ ಮುಬಾರಕ್' ನಿಂದ 02-04-2021 ರಂದು ನೀಡಿದ ಜುಮುಅ ಖುತ್‌ಬದ ಸಾರಾಂಶ)

أَشْهَدُ أَنْ لَا إِلَهَ إِلَّا اللَّهُ وَحْدَهُ لَا شَرِيكَ لَهُ وَأَشْهَدُ أَنَّ مُحَمَّدًا عَبْدُهُ وَرَسُولُهُ
 أَمَّا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ - بِسْمِ اللَّهِ الرَّحْمَنِ الرَّحِيمِ
 أَكْبَرُ لِلَّهِ رَبِّ الْعَالَمِينَ. الرَّحْمَنِ الرَّحِيمِ. مَلِكِ يَوْمِ الدِّينِ. إِيَّاكَ نَعْبُدُ وَإِيَّاكَ نَسْتَعِينُ.
 أَهْلًا بِالصَّلَاةِ وَالصَّلَاةِ وَالصَّلَاةِ
 (ತಶಹ್ದುದ್, ತಅಫ್ಹುದ್ ಮತ್ತು ಸೂರತುಲ್ ಫಾತಿಹ ಪಠಿಸಿದ ನಂತರ)
 ಹರ್ಷ್‌ರತ್ ಖಿಲಾಫತುಲ್ ಮಸೀಹ್ ಖಾಮಿಸ್ ಆಯ್ದಿದಹುಲ್ಲಾಹು ತಆಲಾ ಬಿನಸಾರಿಹಿಲ್ ಅಫ್ಫೀರ್ ಹೀಗೆ ಹೇಳಿದರು:

ಕಳೆದ ಖುತ್ಬಕ್ಕೆ ಮುಂಚೆ ಹರ್ಷ್‌ರತ್ ಉಸ್ತಾನ್ ಪ್ರಸ್ತಾಪ ನಡೆಯುತ್ತಿತ್ತು. ಇಂದು ಸಹ ಅದನ್ನೇ ಮುಂದುವರಿಸಲಾಗುವುದು. ಹರ್ಷ್‌ರತ್ ಉಸ್ತಾನ್‌ನಲ್ಲಿ ಪವಿತ್ರತೆ ಮತ್ತು ಲಜ್ಜಾಗುಣ ಬಹಳ ಅಧಿಕವಿತ್ತು. ಹರ್ಷ್‌ರತ್ ಪೈಗಂಬರ್(ಃ) ಹೇಳಿದರು: ನನ್ನ ಸಮುದಾಯದಲ್ಲಿ ಅತ್ಯಂತ ಹೆಚ್ಚು ಕರುಣೆ ತೋರಿಸುವವರು ಅಬೂಬಕರ್ ಆಗಿರುವರು, ಅಲ್ಲಾಹನ ಧರ್ಮದ ವಿಷಯದಲ್ಲಿ ಅತ್ಯಂತ ಕಟ್ಟುನಿಟ್ಟು ತೋರಿಸುವವರು ಉಮರ್ ಆಗಿರುವರು, ಅತ್ಯಂತ ಹೆಚ್ಚು ಲಜ್ಜಾಗುಣವನ್ನು ಹೊಂದಿರುವವರು ಉಸ್ತಾನ್, ಉತ್ತಮ ತೀರ್ಮಾನ ಮಾಡುವವರು ಅಲಿ ಬಿನ್ ಅಬೀ ತಾಲಿಬ್, ಪವಿತ್ರ ಖುರ್ಆನ್ ತಿಳಿದಿರುವವರು ಅಬೀ ಬಿನ್ ಕಆಬ್, ಹಲಾಲ್ ಹರಾಂ ಕುರಿತು ತಿಳಿದಿರುವವರು ಮುಅಫ್ ಬಿನ್ ಜಬಲ್ ಹಾಗೂ ಕಡ್ಡಾಯ ಕಾರ್ಯಗಳ ಜ್ಞಾನವುಳ್ಳವರು ರೈಫುದ್ ಬಿನ್ ಸಾಬಿತ್ ಆಗಿರುವರು. ಕೇಳಿರಿ ಪ್ರತಿಯೊಂದು ಉಮ್ಮತಿಗೆ ಒಬ್ಬ ಅಮೀನ್ ಇರುತ್ತಾರೆ. ಈ ಸಮುದಾಯದ ವಿಶ್ವಸ್ತ ವ್ಯಕ್ತಿ ಅಬೂ ಉಬೈದ ಬಿನ್ ಜರಾಹ್ ಆಗಿರುವರು.

ಹರ್ಷ್‌ರತ್ ಉಸ್ತಾನ್(ಃ) ಹೇಳುತ್ತಾರೆ: ನಾನು ಹತ್ತು ಸಂಗತಿಗಳನ್ನು ಅಲ್ಲಾಹನ ಸನ್ನಿಧಿಯಲ್ಲಿ ರಹಸ್ಯವಾಗಿ ಇಟ್ಟಿದ್ದೇನೆ. ಇಸ್ಲಾಂ ಸ್ವೀಕರಿಸುವುದರಲ್ಲಿ ನಾನು ನಾಲ್ಕನೇ ವ್ಯಕ್ತಿಯಾಗಿದ್ದೇನೆ. ನಾನು ಎಂದಿಗೂ ವೃಥಾವಾದ ಹಾಡುಗಳನ್ನು ಕೇಳಿಲ್ಲ, ಎಂದೂ ಸುಳ್ಳು ಮಾತನ್ನು ಹೇಳಿಲ್ಲ, ನಾನು ಹರ್ಷ್‌ರತ್ ಪೈಗಂಬರ್(ಃ)ರನ್ನು ಬೈಅತ್ ಮಾಡಿದ ಅಂದಿನಿಂದ ನಾನು ನನ್ನ ಗುಪ್ತಾಂಗವನ್ನು ನನ್ನ ಬಲಗೈಯಿಂದ ಮುಚ್ಚಿಲ್ಲ. ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ಎಲ್ಲ ಜುಮಾ ದಿನದಂದು ಒಬ್ಬ ಗುಲಾಮನನ್ನಾದರೂ ಸ್ವತಂತ್ರಗೊಳಿಸುತ್ತಿದ್ದೆ. ನನಗೆ ಸ್ವತಂತ್ರ ಮಾಡಿಸಲು ಯಾವನೇ ಗುಲಾಮನು ಸಿಗದೇ ಬಂದರೆ, ಬೇರೆ ದಿನಗಳಲ್ಲಿ ಗುಲಾಮನನ್ನು ಸ್ವತಂತ್ರಗೊಳಿಸುತ್ತಿದ್ದೆ, ನಾನು ಜಾಹಿಲಿಯ್ಯ ಕಾಲದಲ್ಲೂ ಇಸ್ಲಾಮ್ ಧರ್ಮ ಸ್ವೀಕರಿಸಿದ ನಂತರವೂ ವ್ಯಭಿಚಾರವನ್ನು ಮಾಡಿಲ್ಲ.

ಹರ್ಷ್‌ರತ್ ಅಬ್ದುಲ್ಲಾಹ್ ಬಿನ್ ಮಸೂೂದ್ ವರದಿ ಮಾಡುತ್ತಾರೆ: ನಾವು ಹರ್ಷ್‌ರತ್ ಪೈಗಂಬರ್(ಃ)ರೊಂದಿಗೆ ಒಂದು ಯುದ್ಧದಲ್ಲಿದ್ದೆವು. ಜನರಿಗೆ ಹಸಿವು ಶುರುವಾಯಿತು. ಈ ಸ್ಥಿತಿಯನ್ನು ಕಂಡಾಗ ಹರ್ಷ್‌ರತ್ ಪೈಗಂಬರ್(ಃ) ಹೇಳಿದರು: ಸೂರ್ಯ ಅಸ್ತಮಿಸುವುದಕ್ಕೆ ಮುಂಚಿತವಾಗಿ ಅಲ್ಲಾಹನು ನಿಮಗೆ

ಆಹಾರದ ವ್ಯವಸ್ಥೆಯನ್ನು ಮಾಡುವನು. ಇದರ ಬಗ್ಗೆ ಹರ್ಷ್‌ರತ್ ಉಸ್ತಾನ್(ಃ)ರಿಗೆ ಗೊತ್ತಾದಾಗ ಅವರು ಹೇಳಿದರು: ಅಲ್ಲಾಹ್ ಮತ್ತು ಅವನ ಪ್ರವಾದಿ ಸತ್ಯವನ್ನೇ ಹೇಳಿದ್ದಾರೆ. ಹೀಗೆ ಹರ್ಷ್‌ರತ್ ಉಸ್ತಾನ್(ಃ) 14 ಒಂಟೆಗಳನ್ನು ಧಾನ್ಯ ಸಮೇತ ಖರೀದಿ ಮಾಡಿದರು ಮತ್ತು ಅವುಗಳಲ್ಲಿ ಒಂಬತ್ತನ್ನು ಹರ್ಷ್‌ರತ್ ಪೈಗಂಬರ್(ಃ)ರ ಸನ್ನಿಧಿಗೆ ಕಳುಹಿಸಿದರು. ಆಗ ಹರ್ಷ್‌ರತ್ ಪೈಗಂಬರ್(ಃ) ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿದರು. ಎಲ್ಲಿಯ ವರೆಗೆಂದರೆ ಅವರ ಕಂಕುಳಿನ ಬಿಳಿ ಬಣ್ಣ ಕಾಣಬಹುದಾಗಿತ್ತು. ಹರ್ಷ್‌ರತ್ ಉಸ್ತಾನ್‌ರಿಗಾಗಿ ಹರ್ಷ್‌ರತ್ ಪೈಗಂಬರ್(ಃ) ದುಆ ಮಾಡಿದರು. ಬೇರೆ ಯಾರ ಪರವಾಗಿಯೂ ಹರ್ಷ್‌ರತ್ ಪೈಗಂಬರ್(ಃ) ಹೀಗೆ ದುಆ ಮಾಡಿದ್ದಾಗಿ ನಾನು ಹಿಂದೆಯೂ ಅದರ ನಂತರವೂ ಆಲಿಸಿರಲಿಲ್ಲ. ಆ ದುಆ ಇದಾಗಿತ್ತು: ಅಲ್ಲಾಹುಮ್ಮ ಆತಿ ಉಸ್ತಾನ್ ಅಲ್ಲಾಹುಮ್ಮ ಇಫ್‌ಅಲ್ ಬಿಲುಸ್ತಾನ್. ಎಂದರೆ, ಹೇ ಅಲ್ಲಾಹ್, ಉಸ್ತಾನ್‌ರಿಗೆ ಬಹಳವಾಗಿ ದಯಪಾಲಿಸು, ಹೇ ಅಲ್ಲಾಹ್, ಉಸ್ತಾನ್‌ರ ಮೇಲೆ ನಿನ್ನ ಅನುಗ್ರಹ ಮತ್ತು ಕೃಪೆಯನ್ನು ಸುರಿಸು.

ಹರ್ಷ್‌ರತ್ ಆಯಿಶ್(ಃ) ವರದಿ ಮಾಡುತ್ತಾರೆ: ಹರ್ಷ್‌ರತ್ ಪೈಗಂಬರ್(ಃ) ನನ್ನ ಬಳಿಗೆ ಬಂದು ಮನೆಯಲ್ಲಿ ಮಾಂಸವನ್ನು ಕಂಡಾಗ 'ಇದನ್ನು ಯಾರು ಕಳುಹಿಸಿದರು' ಎಂದು ಕೇಳಿದರು. ಹರ್ಷ್‌ರತ್ ಉಸ್ತಾನ್(ಃ) ಎಂದು ನಾನು ಹೇಳಿದೆ. ಆಗ ಹರ್ಷ್‌ರತ್ ಪೈಗಂಬರ್(ಃ) ತನ್ನ ಎರಡೂ ಕೈಗಳನ್ನು ಎತ್ತಿಕೊಂಡು ಉಸ್ತಾನ್‌ರಿಗಾಗಿ ದುಆ ಮಾಡುತ್ತಿರುವುದಾಗಿ ನಾನು ಕಂಡೆನು.

ಇಬ್ನು ಸಕಾದ್ ಬಿನ್ ಯರ್ಬೂ ಹೇಳುತ್ತಾರೆ: ನಾನು ಬಾಲಕನಾಗಿದ್ದೆ. ಮಸೀದಿಯಲ್ಲಿ ಆಟವಾಡುತ್ತಿದ್ದೆ. ಮಸೀದಿಯಲ್ಲಿ ಓರ್ವ ಸುಂದರ ಹಿರಿಯ ವ್ಯಕ್ತಿ ತಲೆಯ ಕೆಳಗೆ ಇಟ್ಟಿಗೆಯ ತುಂಡನ್ನು ಇಟ್ಟುಕೊಂಡು ಮಲಗಿದ್ದರು. ನಾನು ಅವರನ್ನು ಅಚ್ಚರಿಯಿಂದ ನೋಡಲು ತೊಡಗಿದಾಗ ಅವರು ಕಣ್ಣುಗಳನ್ನು ತೆರೆದು, 'ನೀನು ಯಾರು' ಎಂದು ಕೇಳಿದರು. ಅನಂತರ ಒಬ್ಬ ಹುಡುಗನೊಡನೆ ಆಜ್ಞಾಪಿಸುತ್ತಾ ಒಂದು ಉಡಿಗೆ ಮತ್ತು ಒಂದು ಸಾವಿರ ದಿಹ್‌ಫಂ ತರಿಸಿಕೊಂಡು ನನಗೆ ನೀಡಿದರು. ನಾನು ನನ್ನ ತಂದೆಯ ಬಳಿಗೆ ತಲುಪಿದಾಗ, ಅವರು ನನ್ನೊಡನೆ ಹೇಳಿದರು: ಅವರು ಅಮೀರುಲ್ ಮೂಲ್‌ಮಿನೀನ್ ಉಸ್ತಾನ್ ಬಿನ್ ಅಫ್ಫಾನ್(ಃ) ಆಗಿರುವರು.

ಇಬ್ನು ಜರೀರ್ ವರದಿ ಮಾಡುತ್ತಾರೆ: ಹರ್ಷ್‌ರತ್ ಉಸ್ತಾನ್(ಃ) ಮಸೀದಿಯ ಕಡೆಗೆ ಹೋಗುತ್ತಿದ್ದಾಗ ಹರ್ಷ್‌ರತ್ ತಲ್‌ಹ್ ಅವರನ್ನು ಭೇಟಿಯಾದರು. ಹರ್ಷ್‌ರತ್ ತಲ್‌ಹ್(ಃ) ಹೇಳಿದರು: ನಿಮ್ಮಿಂದ ಸಾಲ ಪಡೆದಿದ್ದ 50 ಸಾವಿರ ದಿಹ್‌ಫಂ ಈಗ ನನ್ನ ಬಳಿಯಿದೆ. ನೀವು ಅದನ್ನು ವಸೂಲು ಮಾಡಲು ಯಾವನಾದರೂ ವ್ಯಕ್ತಿಯನ್ನು ಕಳುಹಿಸಿರಿ. ಆಗ ಹರ್ಷ್‌ರತ್ ಉಸ್ತಾನ್(ಃ) ಅವರೊಡನೆ ಹೇಳಿದರು: ನಿಮ್ಮ ಶಿಷ್ಟತೆ ಮತ್ತು

ಒಳ್ಳೆಯತನದ ಕಾರಣದಿಂದ ನಾನು ಅದನ್ನು ನಿಮಗೆ ಕೊಡುಗೆಯಾಗಿ ನೀಡುತ್ತೇನೆ. ಅದನ್ನು ನಾನು ಮರಳಿ ಪಡೆಯುವುದಿಲ್ಲ.

ಅವತೀರ್ಣವಾಗುತ್ತಿದ್ದ ಪವಿತ್ರ ಖುರ್ಆನಿನ ದಿವ್ಯವಾಣಿಗಳನ್ನು ಬರೆಯುವ ಸೌಭಾಗ್ಯವೂ ಅವರಿಗೆ ಲಭಿಸಿತ್ತು. ಹರ್ಷೂರತ್ ಆಯಿಶ್^(೧) ವರದಿ ಮಾಡುತ್ತಾರೆ; ತೀವ್ರ ಸೆಕೆಯ ಒಂದು ರಾತ್ರಿಯಲ್ಲಿ, ಹರ್ಷೂರತ್ ಜಿಬ್ರೀಲ್^(೨) ಹರ್ಷೂರತ್ ಪೈಗಂಬರ್^(೩)ರಿಗೆ ದಿವ್ಯವಾಣಿ ಅವತೀರ್ಣಗೊಳಿಸುತ್ತಿದ್ದರು. ಆ ವೇಳೆ, ಹರ್ಷೂರತ್ ಉಸ್ಮಾನ್^(೪) ಹರ್ಷೂರತ್ ಪೈಗಂಬರ್^(೫)ರ ಮುಂದೆ ಕುಳಿತುಕೊಂಡು ಬರೆಯುತ್ತಿರುವುದನ್ನು ನಾನು ಕಂಡೆ. ಹೇ ಉಸ್ಮಾನ್ ಬರೆ ಎಂದು ಹರ್ಷೂರತ್ ಪೈಗಂಬರ್^(೬) ಹೇಳುತ್ತಿದ್ದರು. ಹರ್ಷೂರತ್ ಆಯಿಶ್^(೭) ಹೇಳುತ್ತಾರೆ: ಹರ್ಷೂರತ್ ಪೈಗಂಬರ್^(೮)ರೊಂದಿಗೆ ಇಂತಹ ಸಾಮೀಪ್ಯವನ್ನು ಅಲ್ಲಾಹನು ಅತ್ಯಂತ ಗೌರವಾನ್ವಿತ ಮತ್ತು ಆದರಣೀಯ ವ್ಯಕ್ತಿಗೆ ಮಾತ್ರ ದಯಪಾಲಿಸುತ್ತಾನೆ.

ಹರ್ಷೂರತ್ ಅಬೂಬಕರ್^(೯)ರ ಕಾಲದಲ್ಲಿ, ಪವಿತ್ರ ಖುರ್ಆನಿನ ಲಿಖಿತ ಪುಟಗಳನ್ನು ಒಟ್ಟುಸೇರಿಸಲಾಗಿತ್ತು. ಅವುಗಳು ಹರ್ಷೂರತ್ ಉಮರರ ಖಿಲಾಫತ್ ಕಾಲದ ನಂತರ ಹರ್ಷೂರತ್ ಹಫ್ಫ ಬಿನ್ಠ್ ಉಮರರ ಬಳಿಯಿತ್ತು. ಹರ್ಷೂರತ್ ಉಸ್ಮಾನ್ರ ಖಿಲಾಫತ್ ಕಾಲದಲ್ಲಿ ಪಾರಾಯಣ ಶೈಲಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗುವುದೆಂಬ ಭಯದ ಕಾರಣವನ್ನು ಮುಂದಿರಿಸಿಕೊಂಡು ಹರ್ಷೂರತ್ ಉಸ್ಮಾನ್^(೧೦) ಹರ್ಷೂರತ್ ಹಫ್ಫರಿಂದ ಆ ಲಿಖಿತ ಪುಟಗಳನ್ನು ಪಡೆದುಕೊಂಡು ಹರ್ಷೂರತ್ ರೈಬ್ ಬಿನ್ ಸಾಬಿತ್, ಹರ್ಷೂರತ್ ಅಬ್ದುಲ್ಲಾಹ್ ಬಿನ್ ರುಬೇಬ್, ಹರ್ಷೂರತ್ ಸಕಾದ್ ಬಿನ್ ಆಸ್ ಮತ್ತು ಹರ್ಷೂರತ್ ಅಬ್ದುರಹ್ಮಾನ್ ಬಿನ್ ಹಾರಿಸ್ ಬಿನ್ ಹಿಶಾಮ್ ಇವರಿಗೆ ಆಜ್ಞೆ ನೀಡಿ ಮಿರೈಶಿಗಳ ಭಾಷಾ ಶೈಲಿಯ ಪ್ರಕಾರ ಆ ಪುಟಗಳ ನಕಲು ಪ್ರತಿಗಳನ್ನು ತಯಾರು ಮಾಡಿಸಿದರು ಮತ್ತು ಆ ನಕಲು ಪ್ರತಿಗಳನ್ನು ಇಸ್ಲಾಮೀ ರಾಷ್ಟ್ರಗಳಿಗೆ ಕಳುಹಿಸಿದರು.

ಹರ್ಷೂರತ್ ಮುಸ್ಲಿಹ್ ಮೌಲೂದ್^(೧೧) “ಸನುಖ್ ರಿಲುಕ ಫಲಾ ತನ್ನ್” ಎಂಬ ವಚನವನ್ನು ವ್ಯಾಖ್ಯಾನ ಮಾಡುತ್ತಾ ಹೇಳುತ್ತಾರೆ: ಈ ಆಯತ್ತಿನ ಅರ್ಥವೇನೆಂದರೆ, ಖಿಯಾಮತ್ ತನಕ ಮರೆತು ಹೋಗದ ರೀತಿಯಲ್ಲಿ ನಾವು ನಿನಗೆ ಈ ವಚನಗಳನ್ನು ಕಲಿಸುವೆವು. ಮಾತ್ರವಲ್ಲ, ಈಗ ಇರುವ ರೀತಿಯಲ್ಲೇ ಅದು ಸುರಕ್ಷಿತವಾಗಿರುವುದು ಎಂದಾಗಿದೆ. ಈ ವಾದದ ಈಡೇರಿಕೆಗೆ ಪುರಾವೆಯೇನೆಂದರೆ, ಹರ್ಷೂರತ್ ಪೈಗಂಬರ್^(೧೨) ಪವಿತ್ರ ಖುರ್ಆನನ್ನು ಪ್ರಸ್ತುತಪಡಿಸಿದ ರೀತಿಯಲ್ಲೇ ಇಂದು ಸಹ ಅದು ಸಂರಕ್ಷಿಸಲ್ಪಟ್ಟಿದೆ ಎಂದು ಇಸ್ಲಾಮಿನ ಕಠಿಣ ವಿರೋಧಿಗಳು ಕೂಡ ಇಂದು ಬಹಿರಂಗವಾಗಿ ಸಮ್ಮತಿಸುತ್ತಾರೆ. ‘ಯಾವ ರೂಪದಲ್ಲಿ ಧರ್ಮ ಸ್ಥಾಪಕರು ಗ್ರಂಥಗಳನ್ನು ಪ್ರಸ್ತುತಪಡಿಸಿದರೋ ಅದೇ ರೂಪದಲ್ಲಿ ಇಂದು ಸಹ ಲೋಕದಲ್ಲಿ ಅದು ಇದೆ ಎಂದು ಪವಿತ್ರ ಖುರ್ಆನ್ ಅಲ್ಲದೇ ಬೇರೆ ಯಾವುದೇ ಗ್ರಂಥದ ಬಗ್ಗೆ ಹೇಳಲು ಸಾಧ್ಯವಲ್ಲ’ ಎಂದು ನೋಲ್ಡೆಕೆ, ಸ್ಟ್ರಿಂಗರ್ ಮತ್ತು ವಿಲಿಯಂ ಮ್ಯೂರ್ ಮುಂತಾದವರೆಲ್ಲರೂ ಸಮ್ಮತಿಸಿದ್ದಾರೆ.

ಹರ್ಷೂರತ್ ಖಿಲೀಫತುಲ್ ಮಸೀಹ್ ಅವ್ವಲ್^(೧೩) ಹೇಳುತ್ತಾರೆ: ಹರ್ಷೂರತ್ ಉಸ್ಮಾನ್^(೧೪) ಪವಿತ್ರ ಖುರ್ಆನನ್ನು ಒಟ್ಟುಗೂಡಿಸಿಕೊಂಡು ಸಂಕಲಿಸಿದರು ಎಂದು ಹೇಳಲಾಗುತ್ತದೆ. ಆದರೆ ಇದು ಸರಿಯಲ್ಲ. ಖುರ್ಆನನ್ನು ಪ್ರಕಾಶನ ಮಾಡಿದ ಮತ್ತು ಪ್ರಚಾರ ಮಾಡಿದ (ಹರಡಿದ) ವ್ಯಕ್ತಿಯೆಂದು ಅವರನ್ನು ಕರೆಯುವುದಾದರೆ ಅದು ಸ್ವಲ್ಪ ಮಟ್ಟಿಗೆ ಸರಿಯೆಂದು ಹೇಳಬಹುದು. ಅವರ ಕಾಲದಲ್ಲಿ ಇಸ್ಲಾಂ ದೂರ ದೂರಕ್ಕೆ ಹರಡಿತು. ಆದ್ದರಿಂದ ಅವರು ಕೆಲವು ಪ್ರತಿಗಳನ್ನು ನಕಲು ಮಾಡಿಸಿಕೊಂಡು ಮಕ್ಕ, ಮದೀನ, ಸಿರಿಯ, ಬಸ್ತ, ಕೂಫ ಮತ್ತು ಇತರ ಪಟ್ಟಣಗಳಿಗೆ ಕಳುಹಿಸಿದ್ದರು. ಅದರ ಸಂಗ್ರಹ ಮತ್ತು ಸಂಕಲನ ಅಲ್ಲಾಹನು ಬಯಸಿದ ಕ್ರಮದಲ್ಲೇ ಹರ್ಷೂರತ್ ಪೈಗಂಬರ್^(೧೫) ಸ್ವತಃ ಮಾಡಿದ್ದರು. ಶ್ರೇಷ್ಠವಾದ ಆ ಕ್ರಮದಲ್ಲೇ ಅದು ನಮ್ಮ ತನಕ ತಲುಪಿದೆ.

ಹರ್ಷೂರತ್ ಮುಸ್ಲಿಹ್ ಮೌಲೂದ್^(೧೬) ಹೇಳುತ್ತಾರೆ: ಹರ್ಷೂರತ್ ಉಸ್ಮಾನ್^(೧೭)ರ ಕಾಲದಲ್ಲಿ ಮದೀನವು ಬಹಳ ದೀರ್ಘಕಾಲದಿಂದ ಆಡಳಿತ ಕೇಂದ್ರವಾದ ಕಾರಣದಿಂದ ಎಲ್ಲ ಸಮುದಾಯಗಳು ಒಂದಾಗಿದ್ದುವು. ಆ ಸಮಯದಲ್ಲಿ ಮದೀನದವರು ಅಧಿಕಾರಿಗಳಾಗಿದ್ದರು. ಅವರಲ್ಲಿ ಬಹುಭಾಗ ಮುಹಾಜಿರರಾಗಿದ್ದರು. ಮದೀನ ನಿವಾಸಿಗಳು ಸಹ ಮಕ್ಕಾ ನಿವಾಸಿಗಳ ಸಹವಾಸದ ಕಾರಣದಿಂದ ಹಿಜಾರಿಫ್ ಅರಬಿಯನ್ನು ಕಲಿತಿದ್ದರು. ಆಡಳಿತ ಅವರ ಬಳಿಯಿದ್ದ ಕಾರಣದಿಂದ ಮತ್ತು ಇತರ ಪ್ರದೇಶಗಳ ಜನರು ಮುಹಾಜಿರ್ ಮತ್ತು ಅನ್ಸಾರ್ರಿಂದ ದೀನನ್ನು ಕಲಿಯುತ್ತಿದ್ದ ಕಾರಣದಿಂದ ದೇಶದ ಕಲಿಕೆಯ ಭಾಷೆ ಒಂದಾಗಿ ಪರಿಣಮಿಸುತ್ತಿತ್ತು. ಯುದ್ಧಗಳ ಕಾರಣದಿಂದಲೂ ಗೋತ್ರಗಳಿಗೆ ಒಟ್ಟಾಗಿ ಇರಲು ಸಂದರ್ಭ ಸಿಗುತ್ತಿತ್ತು. ಸಹಾಬರ ಸಹವಾಸದಲ್ಲಿದ್ದುಕೊಂಡು ಅವರನ್ನು ಅನುಕರಿಸುವ ಸಹಜ ಬಯಕೆ ಸಹ ಏಕರೂಪತೆ ಮತ್ತು ಸರಿಸಮಾನತೆಯನ್ನು ಉಂಟುಮಾಡುತ್ತಿತ್ತು. ಆ ಸಮಯದಲ್ಲಿ ವಿದ್ಯಾವಂತರಾದ ಜನರು ಪವಿತ್ರ ಖುರ್ಆನಿನ ಭಾಷೆಯನ್ನು ಸರಿಯಾಗಿ ಅರಿತಿದ್ದರು. ಆದ್ದರಿಂದ ಇನ್ನು ಮುಂದೆ ಕೇವಲ ಹಿಜಾರಿಫ್ ಪಠನ ಶೈಲಿಯಲ್ಲಿ ಪವಿತ್ರ ಖುರ್ಆನನ್ನು ಓದಬೇಕೆಂದು ಹರ್ಷೂರತ್ ಉಸ್ಮಾನ್^(೧೮) ಆಜ್ಞಾಪಿಸಿದರು. ಹರ್ಷೂರತ್ ಉಸ್ಮಾನ್ರ ಈ ಆಜ್ಞೆಯನ್ನು ಆಕ್ಷೇಪಿಸುತ್ತಾ, ಈಗಿನ ಖುರ್ಆನ್ ಉಸ್ಮಾನ್ರ ಹಸ್ತಪ್ರತಿಯಾಗಿದೆ ಎಂದು ಶಿಯಾಗಳು ಆಕ್ಷೇಪಿಸುತ್ತಾರೆ. ಆದರೆ ಈ ಆರೋಪ ಸಂಪೂರ್ಣವಾಗಿಯೂ ತಪ್ಪಾಗಿದೆ. ಹರ್ಷೂರತ್ ಉಸ್ಮಾನ್ರ ಕಾಲವಾಗುವ ವೇಳೆ ಅರೇಬಿಯರು ದೀರ್ಘಕಾಲದಿಂದ ಒಟ್ಟಾಗಿ ವಾಸಿಸುತ್ತಿದ್ದರು. ಅವರು ಪರಸ್ಪರ ಭಾಷೆಗಳ ವ್ಯತ್ಯಾಸಗಳನ್ನು ಸರಿಯಾಗಿ ತಿಳಿದಿದ್ದರು. ವಾಸ್ತವದಲ್ಲಿ ಪವಿತ್ರ ಖುರ್ಆನ್ ಹಿಜಾರಿಫ್ ಭಾಷೆಯಲ್ಲೇ ಅವತೀರ್ಣವಾಗಿತ್ತು. ಇತರ ಗೋತ್ರದವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಕಾರಣದಿಂದ ಪಾರಾಯಣದ ಅಥವಾ ಪಠನದ ವ್ಯತ್ಯಾಸಗಳು ಉಂಟಾಗಿದ್ದುವು. ಕೆಲವು ವೇಳೆ ಒಂದು ಗೋತ್ರದ ಭಾಷೆಗೆ ಇತರ ಗೋತ್ರದ ಭಾಷೆಯೊಂದಿಗೆ ಸ್ವಲ್ಪ ವ್ಯತ್ಯಾಸವಿರುವ ಕಾರಣದಿಂದ ಕೆಲವು ಪದಗಳ ಅರ್ಥಗಳಲ್ಲಿ ವ್ಯತ್ಯಾಸಗಳುಂಟಾಗುತ್ತಿದ್ದುವು. ಆದ್ದರಿಂದ ಹರ್ಷೂರತ್ ಪೈಗಂಬರ್^(೧೯) ಅಲ್ಲಾಹನ ಇಚ್ಛಾನುಸಾರ ಕೆಲವು

ಪದಗಳ ಉಚ್ಚಾರಣೆಯನ್ನು ಬದಲಿಸಲು ಅಥವಾ ಪರ್ಯಾಯ ಪದಗಳನ್ನು ಉಪಯೋಗಿಸಲು ಅನುಮತಿ ನೀಡಿದ್ದರು. ಹರ್ಷ್‌ರತ್ ಉಸ್ತಾನ್ ಖಿಲಾಫತ್ ಕಾಲದಲ್ಲಿ ನಾಗರಿಕತೆ ಮತ್ತು ಆಡಳಿತದ ಮೂಲಕ ಗೋತ್ರಗಳ ವ್ಯತ್ಯಾಸಗಳ ಜಾಗದಲ್ಲಿ ಒಂದು ಸಮೂಹ ಮತ್ತು ಒಂದು ಭಾಷೆ ಬಂದಾಗ ಎಲ್ಲರೂ ಹಿಜಾಝಿ ಭಾಷೆಯನ್ನು ಸರಿಯಾಗಿ ಕಲಿತರು. ಆಗ ಈ ಪಾರಾಯಣದ ವ್ಯತ್ಯಾಸವನ್ನು ನೆಲೆನಿಲ್ಲಿಸುವುದರಿಂದ ಭಿನ್ನಾಭಿಪ್ರಾಯಗಳು ತಲೆದೋರಬಹುದು, ಆದ್ದರಿಂದ ಈ ವಿವಿಧ ಪಠನಗಳ ಶೈಲಿಯನ್ನು ಸ್ಥಗಿತಗೊಳಿಸಬೇಕೆಂದು ಹರ್ಷ್‌ರತ್ ಉಸ್ತಾನ್^(೧) ಮನವರಿಕೆ ಮಾಡಿದರು.

(ಹರ್ಷ್‌ರತ್ ಉಸ್ತಾನ್ ಪ್ರಸ್ತಾಪವನ್ನು ಮುಂದುವರಿಸಲಾಗುವುದು ಎಂದು ಹೇಳಿದ ನಂತರ ಹರ್ಷ್‌ರತ್ ಖಿಲಾಫತುಲ್ ಮಸೀಹರು ಪಾಕಿಸ್ತಾನ ಮತ್ತು ಅಲ್‌ಜೇರಿಯದ ಅಹ್ಮದಿಯರಿಗಾಗಿ ದುಆ ಮಾಡಲು ಮನವಿ ಮಾಡುತ್ತಾ ಹೇಳಿದರು:) ಅಲ್ಲಾಹನು ಅವರ ಕಷ್ಟಗಳನ್ನು ದೂರೀಕರಿಸಲು ದುಆ ಮಾಡಿರಿ. ವಿಶೇಷವಾಗಿ ಪಾಕಿಸ್ತಾನದಲ್ಲಿ ಕಾನೂನಿನ ಕಾರಣದಿಂದ ಹಲವು ಸಮಯಗಳಲ್ಲಿ ಅಹ್ಮದಿಯರ ವಿರುದ್ಧ ಕಷ್ಟಗಳನ್ನು ಉಂಟುಮಾಡಲಾಗುತ್ತದೆ. ಯಾವುದೇ ರೀತಿಯಲ್ಲೂ ಈಗ ಅವರಿಗೆ ಅಲ್ಲಿ ಸ್ವಾತಂತ್ರ್ಯವಿಲ್ಲ. ಅದೇ ರೀತಿಯಲ್ಲಿ ಅಲ್‌ಜೇರಿಯದಲ್ಲೂ ಕೆಲವು ಸರ್ಕಾರಿ ಅಧಿಕಾರಿಗಳು ತೊಂದರೆಗಳನ್ನು ಉಂಟುಮಾಡುತ್ತಿರುತ್ತಾರೆ.

(ನಂತರ ಐ.ಟಿ. ಟೀಮಿನ ನೆರವಿನಿಂದ ತಯಾರಿಸಲಾದ ಚೈನಿಸ್ ಡೆಸ್ಕಿನ ವೆಬ್‌ಸೈಟ್‌ನ್ನು ಜಾರಿಗೊಳಿಸುವುದಾಗಿ ಘೋಷಿಸುತ್ತಾ ಹೇಳಿದರು:) ಜುಮಾದ ನಂತರ ಈ ವೆಬ್‌ಸೈಟ್‌ನ್ನು ನಾನು ಲಾಂಚ್ ಮಾಡುತ್ತೇನೆ. ಇದರಿಂದ ಚೈನಿಸ್ ಭಾಷೆಯಲ್ಲಿ ಇಸ್ಲಾಂ ಮತ್ತು ಅಹ್ಮದಿಯ್ಯತಿನ ಕುರಿತು ವಿಶದ ವಿವರಗಳು ಲಭಿಸುವುವು. ಅಲ್ಲಾಹನು ಈ ವೆಬ್‌ಸೈಟ್‌ನ್ನು ಚೈನೀಸ್ ಜನಸಾಮಾನ್ಯರ ಸನ್ಮಾರ್ಗಕ್ಕೆ ಕಾರಣವನ್ನಾಗಿ ಮಾಡಲಿ. ಇಸ್ಲಾಂ ಮತ್ತು ಅಹ್ಮದಿಯ್ಯತಿಗಾಗಿ ಅವರ ಹೃದಯ ತೆರೆಯಲ್ಪಡಲಿ.

(ಖುತ್ಬೆ ಜುಮಾದ ಕೊನೆಯಲ್ಲಿ ಹರ್ಷ್‌ರತ್ ಖಿಲಾಫತುಲ್ ಮಸೀಹರು ಇತ್ತೀಚೆಗೆ ನಿಧನರಾದ ಜಮಾಅತಿನ ಮುರಬ್ಬಿಯಾಗಿದ್ದ ಸನ್ಮಾನ್ಯ ಮುಹಮ್ಮದ್ ಯೂನುಸ್ ಖಾಲಿದ್ ಸಾಹಿಬ್, ಐವರಿಕೋಸ್ತಿನ ಸನ್ಮಾನ್ಯ ಡಾಕ್ಟರ್ ನಿರುಘಾಮುದ್ದೀನ್ ಬುದನ್ ಸಾಹಿಬ್, ಡಾಕ್ಟರ್ ರಾಜ ನಸೀರ್ ಅಹ್ಮದ್ ಝಫರ್ ಸಾಹಿಬ್‌ರ ಪತ್ನಿಯಾದ ಸಲ್ಮಾ ಬೇಗಂ ಸಾಹಿಬ, ಯು.ಕೆ.ಯ ಅತ್ರಿಕರ್ತುಲ್ ಇಸ್ಲಾಮಿಯದ ಚೀರ್‌ಮೇನ್ ಆದ ಸನ್ಮಾನ್ಯ ಅಬ್ದುಲ್‌ಬಾಖಿ ಅಶ್ರಫ್ ಸಾಹಿಬ್‌ರ ಪತ್ನಿಯಾದ ಸನ್ಮಾನ್ಯ ಕಶೂರ್ ತನ್ವೀರ್ ಅಶ್ರಫ್ ಸಾಹಿಬ, ಸೂಡಾನಿನ ಅಬ್ದುರ್ರಹ್ಮಾನ್ ಹುಸೈನ್ ಮುಹಮ್ಮದ್ ಖೈರ್ ಸಾಹಿಬ್ ಇವರುಗಳ ಬಗ್ಗೆ ಪ್ರಸ್ತಾಪಿಸಿದರು ಮತ್ತು ಜುಮಾ ನಮಾಝಿನ ನಂತರ ಅವರ ಜನಾರ್ಥು ಗಾಯಿಬ್ ನಮಾಝ್ ನಿರ್ವಹಿಸಿದರು.)

الْحَمْدُ لِلَّهِ نَحْمَدُهُ وَنَسْتَعِينُهُ وَنَسْتَغْفِرُهُ وَنُؤْمِنُ بِهِ وَنَتَوَكَّلُ عَلَيْهِ وَنَعُوذُ بِاللَّهِ
مِنْ شُرُورِ أَنْفُسِنَا وَمِنْ سَيِّئَاتِ أَعْمَالِنَا مَنْ يَهْدِهِ اللَّهُ فَلَا مُضِلَّ لَهُ وَمَنْ يَضِلَّ اللَّهُ
فَلَا هَادِيَ لَهُ وَنَشْهَدُ أَنْ لَا إِلَهَ إِلَّا اللَّهُ وَنَشْهَدُ أَنَّ مُحَمَّدًا عَبْدُهُ وَرَسُولُهُ
عِبَادَ اللَّهِ رَحِمَكُمُ اللَّهُ إِنَّ اللَّهَ يَأْمُرُ بِالْعَدْلِ وَالْإِحْسَانِ وَإِيتَاءِ ذِي الْقُرْبَى
وَيَنْهَى عَنِ الْفَحْشَاءِ وَالْمُنْكَرِ وَالْبَغْيِ يَعِظُكُمْ لَعَلَّكُمْ تَذَكَّرُونَ اذْكُرُوا اللَّهَ
يَذْكُرْكُمْ وَاذْعُوهُ يُسْتَجِبْ لَكُمْ وَلَذِكْرُ اللَّهِ أَكْبَرُ.

Friday Sermon delivered by Hadrath Khaleefatul Masih Al Khamis^(atba)

At, Masjid Mubarak, Islamabad, Tilford, UK, On 02-04-2021

Summarized by Majlis Ansarullah Bharat

Kannada Translation: Moulavi Inamullah for Kannada Desk, Qadian

Reviewed by: M.P Ibrahim | **Layout:** U Basheer Ahmad

Published By: Kannada Isha'at Team for Nazarath Nashr-O-Isha'ath, Qadian

Email: khutuba.kannada@gmail.com

You can find all the Sermons archived at: www.alislam.org/friday-sermon